

2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ:

ಉತ್ತರ ಕನ್ನಡ : ಕಾರವಾರ

ಎಸ್.ಸಿ. ನಂ. 36/2014

ದೋ.ಸಾ. : 45

ಫ್ರಾ.ಸಾ. : 28

ಸಾಕ್ಷಿಯ ಹೆಸರು : ಗೋವಿಂದರಾಜ ತುಕಾರಾಮ ದಾಸರಿ
 ತಂದೆಯ ಹೆಸರು : ತುಕಾರಾಮ ದಾಸರಿ
 ವಯಸ್ಸು : 60 ವರ್ಷ
 ಕೆಲಸ : ನಿವೃತ್ತ ಸಿ.ಪಿ.ಐ
 ವಾಸ : ಗದಗ

ದಿನಾಂಕ: 12-03-2025 ರಂದು ಸಾಕ್ಷಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಮುಖ್ಯ ವಿಚಾರಣೆ: ಸರಕಾರಿ ಅಭಿಯೋಜಕರಿಂದ

1. ದಿ:13-07-2013 ರಿಂದ 16-10-2016 ರ ವರೆಗೆ ನಾನು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿರುತ್ತೇನೆ. ನನಗೆ ಕನ್ನಡ ಮತ್ತು ತಮಿಳು ಭಾಷೆ ತಿಳಿದಿರುತ್ತದೆ. ದಿ: 15-02-2014 ರಂದು ಡಿ.ವೈ.ಎಸ್.ಪಿ ಕಾರವಾರ ರವರು ಮೌಖಿಕವಾಗಿ ಕದ್ರಾ ಪೊಲೀಸ್ ಠಾಣೆಯ ಕ್ರೈಂ ನಂ: 05/2014 ರ ಗಾಯಾಳು ಜಾನಕಿ/ಚಾಸಾ-22 ರವರು ಗೋವಾದ ಬಾಂಬೋಲಿಯಂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆಗೆ ತಮಿಳು ಭಾಷೆ ಮಾತನಾಡುವವಳಾಗಿದ್ದು, ಆಕೆಗೆ ಕನ್ನಡ ಅಲ್ಪ ಸ್ವಲ್ಪ ಬರುತ್ತದೆ, ಆದ್ದರಿಂದ ನೀವು ಹೋಗಿ, ಆಕೆಯನ್ನು ವಿಚಾರಿಸಿಕೊಂಡು ಬನ್ನಿ ಎಂದು ಹೇಳಿದ ಮೇರೆಗೆ, ನಾನು ಕದ್ರಾ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಚಾಸಾ-52 ವಿನಾಯಕ ಮತ್ತು ಚಾಸಾ-21 ಮಣಿಯವರೊಂದಿಗೆ ಅದೇ ದಿನ ಗೋವಾದ ಬಾಂಬೋಲಿ ಆಸ್ಪತ್ರೆಗೆ ಹೋಗಿ, ಅಲ್ಲಿ ದಾಖಲಾಗಿದ್ದ ಚಾಸಾ-22 ಜಾನಕಿಯವರು ಹೇಳಿಕೆ ಕೊಡುವ ಸ್ಥಿತಿಯ ಬಗ್ಗೆ ಆಸ್ಪತ್ರೆಯ ವೈದ್ಯರ ಬಳಿ ಕೇಳಲಾಗಿ, ವೈದ್ಯರು ವಿಚಾರಣೆ ಮಾಡಬಹುದು ಎಂದು ತಿಳಿಸಿದ್ದ, ಆ ನಂತರ ಚಿಕಿತ್ಸೆ ಪಡೆಯುತ್ತಿದ್ದ ಚಾಸಾ-22 ರವರನ್ನು ನಾವು ವಿಚಾರಣೆ ಮಾಡಲಾಗಿ, ಆಕೆಯು ನಮ್ಮ ಬಳಿ ತಮಿಳು ಹಾಗೂ ಕನ್ನಡ ಮಿಶ್ರ ಭಾಷೆಯಲ್ಲಿ "ದಿ: 14-02-2014 ರಂದು ಸಂಜೆ ನನ್ನ ಗಂಡ ವೇಲು ಹಾಗೂ ನನ್ನ ಎರಡು ಜನ ಮಕ್ಕಳು ದೇವಸ್ಥಾನಕ್ಕೆ ವಾಪಸ್ ಮನೆಗೆ ಬಂದು,

ಮನೆಯಲ್ಲಿದ್ದಾಗ, ಗಿರಿಯು ನನ್ನ ಗಂಡನಿಗೆ ಕರೆ ಮಾಡಿ, ನಿಮ್ಮ ಜೊತೆ ಮಾತನಾಡುವುದು ಇದೆ, ಮನೆಯ ಹೊರಗೆ ಬನ್ನಿ ಎಂದು ಹೇಳಿದ್ದು, ಆ ನಂತರ ನನ್ನ ಗಂಡ ಹಾಗೂ ನನ್ನ ಮಗ ಸತ್ಯನಾರಾಯಣ ಇಬ್ಬರೂ ಮನೆಯ ಹೊರಗೆ ಹೋಗಿ, ರಸ್ತೆಯ ಮೇಲೆ ಗಿರಿಯ ಜೊತೆ ಮಾತನಾಡುತ್ತಾ ನಿಂತಿದ್ದು, ಅದನ್ನು ನಾನು ಹಾಗೂ ನನ್ನ ಮಗಳು ಲೈಟಿನ ಬೆಳಕಿನಲ್ಲಿ ನೋಡಿ, ನಂತರ ನಾವು ಮನೆಯ ಬಾಗಿಲನ್ನು ಹಾಕಿ, ಮನೆಯ ಒಳಗೆ ಇದ್ದೆವು, ಸ್ವಲ್ಪ ಸಮಯದ ನಂತರ ಕರೆಂಟ್ ಹೋಯಿತು, ಆ ನಂತರ ಗಿರಿಯು ನಮ್ಮ ಮನೆಯ ಬಳಿ ಬಂದು, ಬಾಗಿಲನ್ನು ಬಡಿದಿದ್ದು, ಆ ಸಮಯದಲ್ಲಿ ಕರೆಂಟ್ ಇಲ್ಲದ ಕಾರಣ, ನಾನು ಚಿಮಣಿ ದೀಪವನ್ನು ಹಚ್ಚಿಕೊಂಡು ಬಾಗಿಲನ್ನು ತೆರೆದು ನೋಡಿದಾಗ, ಗಿರಿಯು ನನಗೆ ನಿನ್ನ ಮಗಳಾದ ಅಶ್ವಿನಿಯನ್ನು ನನ್ನ ಜೊತೆ ಕಳುಹಿಸಿಕೊಡು ಎಂದು ಹೇಳಿದ್ದು, ಅದಕ್ಕೆ ನಾನು ಅಶ್ವಿನಿಯು ಮಲಗಿದ್ದಾಳೆ, ಈಗ ಕಳುಹಿಸಲಾಗುವುದಿಲ್ಲ ಎಂದು ಹೇಳಿರುತ್ತೇನೆ, ಆಗ ಗಿರಿಯು ತನ್ನ ಕೈಯಲ್ಲಿದ್ದ ಕತ್ತಿಯಿಂದ, ನನ್ನ ಕುತ್ತಿಗೆಗೆ ಹೊಡೆಯಲು ಬಂದಾಗ ನಾನು ನನ್ನ ಎಡಗೈಯನ್ನು ಅಡ್ಡ ಮಾಡಿದ್ದು, ಕತ್ತಿಯ ಏಟಿನಿಂದ ನನ್ನ ಕೈ ತುಂಡಾಗಿರುತ್ತದೆ ಹಾಗೂ ತಲೆಗೆ ಏಟಾಗಿ ಪ್ರಜ್ಞೆ ತಪ್ಪಿರುತ್ತೇನೆ, ಸ್ವಲ್ಪ ಸಮಯದ ನಂತರ ನನಗೆ ಪ್ರಜ್ಞೆ ಬಂದು ನೋಡಿದಾಗ, ಗಿರಿಯು ಕತ್ತಿಯಿಂದ ನನ್ನ ಮಗಳಾದ ಅಶ್ವಿನಿಯನ್ನು ಕತ್ತಿಯಿಂದ ಹೊಡೆದು ಕೊಲೆ ಮಾಡಿರುತ್ತಾನೆ, ಆ ನಂತರ ನಾನು ಅಕ್ಕ-ಪಕ್ಕದ ಜನರನ್ನು ಕೂಗಿ ಕರೆದಿರುತ್ತೇನೆ" ಎಂದು ಹೇಳಿರುತ್ತಾಳೆ.

2. ಚಾಸಾ-22 ರವರನ್ನು ವಿಚಾರಿಸಿದ ನಂತರ ನಾವು ಪುನಃ ಆಸ್ಪತ್ರೆಯ ವೈದ್ಯರ ಬಳಿ ಚಾಸಾ-22 ರವರ ಹೇಳಿಕೆಯನ್ನು ಯಾವಾಗ ಪಡೆದುಕೊಳ್ಳಬಹುದು ಎಂದು ಕೇಳಿದ್ದು, ಆಗ ವೈದ್ಯರು ಚಾಸಾ-22 ರವರು ಸಂಪೂರ್ಣ ಗುಣಮುಖರಾದ ನಂತರ ಪಡೆದುಕೊಳ್ಳಬಹುದು ಎಂದು ತಿಳಿಸಿರುತ್ತಾರೆ. ಆ ನಂತರ ನಾನು ಹಾಗೂ ನನ್ನ ಜೊತೆ ಬಂದಿದ್ದ, ಚಾಸಾ-52 ಮತ್ತು 22 ರವರು ಪುನಃ ಕಾರವಾರಕ್ಕೆ ಬಂದು, ನಾನು ಚಾಸಾ-22 ರವರನ್ನು ಆಸ್ಪತ್ರೆಯಲ್ಲಿ ವಿಚಾರಣೆ ಮಾಡಿದ ಬಗ್ಗೆ ತನಿಖಾಧಿಕಾರಿಯಾದ ಚಾಸಾ-57 ರವರ ಮುಂದೆ ಹೇಳಿಕೆಯನ್ನು ನೀಡಿರುತ್ತೇನೆ.

ಪಾಟೀ ಸವಾಲು: ಆರೋಪಿ ಪರ ಶ್ರೀ ಎ.ಎ.ಎ ವಕೀಲರಿಂದ

3. ನನಗೆ ತಮಿಳು ಭಾಷೆ ಬರುತ್ತದೆ ಎಂದು ತೋರಿಸಲು ನನ್ನ ಬಳಿ ಯಾವುದೇ ದಾಖಲೆ ಇರುವುದಿಲ್ಲ. ಸಾಕ್ಷಿಯು ಮುಂದುವರೆದು ತಾನು ಈ ಮೊದಲು ಭಾರತೀಯ ಸೇನೆಯಲ್ಲಿ

ಸೇವೆ ಸಲ್ಲಿಸುವಾಗ, ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದು, ಆಯಾ ರಾಜ್ಯಗಳಲ್ಲಿ ಕೆಲಸ ನಿರ್ವಹಿಸುವ, ಆಯಾ ರಾಜ್ಯದ ಜನರೊಂದಿಗೆ ಮಾತನಾಡುತ್ತಿದ್ದ ಕಾರಣ ನನಗೆ ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡ ಭಾಷೆಗಳನ್ನು ತಿಳಿದುಕೊಂಡಿರುತ್ತೇನೆ. ಪ್ರತಿಯೊಂದು ಭಾಷೆಯಲ್ಲಿ ಬೇರೆ-ಬೇರೆ ಉಚ್ಚಾರಣೆ ಇರುತ್ತದೆ ಎಂದರೆ ಸಾಕ್ಷಿಯು ಇರಬಹುದು ಎಂದು ನುಡಿಯುತ್ತಾರೆ. ಪ್ರತಿಯೊಂದು ಭಾಷೆಯ ಉಚ್ಚಾರಣೆಯ ಶೈಲಿಯಲ್ಲಿ ಬೇರೆ-ಬೇರೆ ಶಬ್ದಕೋಶಗಳು ಇರುತ್ತವೆ ಎಂದರೆ ನನಗೆ ಗೊತ್ತಿಲ್ಲ. ಚಾಸಾ-22 ರವರು ಯಾವ ಉಚ್ಚಾರಣೆಯ ಶೈಲಿಯಲ್ಲಿ ಮಾತನಾಡಿದ್ದಳು ಎಂದರೆ ಸಾಕ್ಷಿಯು ಉಚ್ಚಾರಣೆಯ ಶೈಲಿಯು ನನಗೆ ಗೊತ್ತಿಲ್ಲ, ಆದರೆ ಚಾಸಾ-22 ರವರು ಸಾಮಾನ್ಯ ತಮಿಳು ಭಾಷೆಯಲ್ಲಿ ಮಾತನಾಡಿರುತ್ತಾಳೆ ಎಂದು ಹೇಳಿರುತ್ತಾರೆ.

4. ನಾನು ಚಾಸಾ-57 ರವರ ಮುಂದೆ ಹೇಳಿಕೆಯನ್ನು ನೀಡಿವಾಗ, ಚಾಸಾ-22 ರವರು ತಮಿಳು ಭಾಷೆಯಲ್ಲಿ ಮೌಖಿಕವಾಗಿ ಹೇಳಿಯನ್ನು ನೀಡಿರುತ್ತಾರೆ ಎಂದು ಹೇಳಿಕೆಯನ್ನು ನೀಡಿರುತ್ತೇನೆ ಎಂದರೆ ಸರಿಯಲ್ಲ. ಸಾಕ್ಷಿಯು ಮುಂದುವರೆದು ನಾನು ಎರಡೂ ಭಾಷೆಯಲ್ಲಿ ಹೇಳಿಕೆಯನ್ನು ನೀಡಿರುತ್ತಾರೆ ಎಂದು ಹೇಳಿದ್ದು, ಹೇಳಿಕೆ ದಾಖಲಿಸುವಾಗ ಕನ್ನಡ ಭಾಷೆ ಎಂದು ಹೇಳಿರುವುದನ್ನು ಬಿಟ್ಟಿರಬಹುದು ಎಂದು ಹೇಳುತ್ತಾರೆ. ನಾನು ಚಾಸಾ-57 ರವರ ಮುಂದೆ ಹೇಳಿಕೆಯನ್ನು ನೀಡಿದ ನಂತರ ನಾನು ಅದನ್ನು ಓದಿ ನೋಡಿರುವುದಿಲ್ಲ. ಅದರಲ್ಲಿ ಏನು ಬರೆದಿದ್ದಾರೆ ಎಂದು ನಿಖರವಾಗಿ ಹೇಳಲು ಬರುವುದಿಲ್ಲ ಎಂದರೆ ಸರಿ.

5. ಚಾಸಾ-22 ರವರನ್ನು ವಿಚಾರಣೆ ಮಾಡುವ ಪಡೆಯುವ ಮೊದಲು ನಾನು ಬಾಂಬೊಲಿಯಂ ಆಸ್ಪತ್ರೆಯ ವೈದ್ಯರನ್ನು ವಿಚಾರಿಸಿದ ಬಗ್ಗೆ ನನ್ನ ಹೇಳಿಕೆಯಲ್ಲಿ ಬರೆದಿಲ್ಲ ಎಂದರೆ ಸರಿ. ಚಾಸಾ-22 ರವರು ಮೊದಲಿಗೆ ಘಟನೆಯ ಬಗ್ಗೆ ತಮಿಳಿನಲ್ಲಿ ಹೇಳಿ, ನಂತರ ಕನ್ನಡದಲ್ಲಿ ಹೇಳಿರುತ್ತಾರೆ. ಈ ಬಗ್ಗೆ ನನ್ನ ಹೇಳಿಕೆಯಲ್ಲಾಗಲೀ, ನನ್ನ ಮುಖ್ಯ ವಿಚಾರಣೆಯಲ್ಲಾಗಲೀ ಹೇಳಿಲ್ಲ ಎಂದರೆ ಸರಿ. ನಾನು ಚಾಸಾ-22 ರವರು ದಾಖಲಾಗಿದ್ದ ಬಾಂಬೊಲಿಯಂ ಆಸ್ಪತ್ರೆಗೆ ಹೋದಾಗ, ಅಲ್ಲಿ ಎರಡು ಜನ ವೈದ್ಯರು ಇದ್ದರು ಹಾಗೂ ಚಾಸಾ-22 ರವರು ಐ.ಸಿ.ಯು ನಲ್ಲಿ ದಾಖಲಾಗಿದ್ದರು. ಐ.ಸಿ.ಯು ನ ಒಳಗೆ ಹೋಗಲು ಅನುಮತಿ ಪಡೆದ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ. ಐ.ಸಿ.ಯು ನ ಒಳಗೆ ಹೋಗಲು ಲಿಖಿತ ಅನುಮತಿ ಪಡೆಯಬೇಕೆಂದು ಎಂದರೆ ಸರಿಯಲ್ಲ. ಸಾಕ್ಷಿಯು ತಾನು ಮೌಖಿಕವಾಗಿ ಅನುಮತಿ ಪಡೆದು ಹೋಗಿರುತ್ತೇನೆ

ಎಂದು ನುಡಿಯುತ್ತಾರೆ. ಚಾಸಾ-22 ರವರನ್ನು ವಿಚಾರಣೆ ಮಾಡಲು ಆಕೆ ಸದ್ಯಡಳಿದ್ದಾಳೆ ಎಂಬ ಬಗ್ಗೆ ನಾನು ವೈದ್ಯರಿಂದ ಯಾವುದೇ ದಾಖಲೆಯನ್ನು ಪಡೆದುಕೊಂಡಿಲ್ಲ. ಚಾಸಾ-22 ರವರನ್ನು ನಾವು ವಿಚಾರಣೆ ಮಾಡಿದಾಗ, ಆಕೆಯು ಹೇಳಿದ ವಿಷಯಗಳನ್ನು ನಾವು ಬರವಣಿಗೆಯನ್ನು ಮಾಡಿಕೊಂಡಿಲ್ಲ. ಚಾಸಾ-22 ರವರು ನೀಡಿದ ವಿಷಯವನ್ನು ಬರವಣಿಗೆಯನ್ನು ಮಾಡಲು ಯಾವುದೇ ತೊಂದರೆ ಇರಲಿಲ್ಲ. ಚಾಸಾ-21 ರವರು ಚಾಸಾ-22 ರವರಿಗೆ ಸಂಬಂಧಿಕರು ಎಂದರೆ ನನಗೆ ಗೊತ್ತಿಲ್ಲ. ಚಾಸಾ-22 ರವರನ್ನು ವಿಚಾರಣೆ ಮಾಡಲು ಹೋದಾಗ, ಪಂಚರನ್ನು ಕರೆದುಕೊಂಡು, ಪಂಚನಾಮೆ ಮಾಡಲು ತೊಂದರೆ ಇತ್ತಾ ಎಂದರೆ ಸಾಕ್ಷಿಯು ಚಾಸಾ-22 ರವರು ಐ.ಸಿ.ಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ, ನಾವು ಯಾವುದೇ ಪಂಚನಾಮೆಯನ್ನು ಮಾಡಿರುವುದಿಲ್ಲ ಎಂದು ಹೇಳಿರುತ್ತಾರೆ. ಬಾಂಬೊಲಿಯಂ ಆಸ್ಪತ್ರೆಗೆ ಹೋಗಿದ ಬಗ್ಗೆ ಠಾಣಾ ಡೈರಿಯಲ್ಲಿ ನಮೂದಿಸಿದ್ದಿರಾ ಎಂದರೆ ಸಾಕ್ಷಿಯು ನನಗೆ ಈಗ ನೆನಪಿಲ್ಲ ಎಂದು ನುಡಿಯುತ್ತಾರೆ. ನಾನು ಬಾಂಬೊಲಿಯಂ ಆಸ್ಪತ್ರೆಗೆ ಹೋಗಿರುವುದಿಲ್ಲ ಹಾಗೂ ನನ್ನ ಬಳಿ ಚಾಸಾ-22 ರವರು ಯಾವುದೇ ವಿಷಯವನ್ನು ಹೇಳಿರುವುದಿಲ್ಲ ಎಂದರೆ ಸರಿಯಲ್ಲ. ತನಿಖಾಧಿಕಾರಿಗಳ ಮಾತಿನಂತೆ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

ಮರು ವಿಚಾರಣೆ: ಇಲ್ಲ

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನಕ್ಕೆ ಸಾಕ್ಷಿಯ ಹೇಳಿಕೆಯನ್ನು ಗಣಕ ಯಂತ್ರದ ಮೂಲಕ ಬೆರಳಚ್ಚು ಮಾಡಿಸಲಾಗಿದೆ.)

ಓ.ಹೇ.ಕೇ.ಸ.ಇ.

ಸಹಿ ಇದೆ/-

(ಮಾಯಣ್ಣ ಬಿ.ಎಲ್.)

2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಉತ್ತರಕನ್ನಡ, ಕಾರವಾರ